

ಟೀವಿ ಹುಟ್ಟು! ಏನಾ ಗುಟ್ಟು?



ಒಂದೂರಿನಲ್ಲಿ ಬೆಳಕು ಇರಲಿಲ್ಲ.

ಕಾಡು ನಾಡು ಎಲ್ಲವೂ ಕತ್ತಲೆಯು. ಕತ್ತಲೆ ಯಾವಾಗಲೂ ಗವ್ವು ಅನ್ನುತ್ತಿರುತ್ತದೆ. ಇದರಿಂದ ಜನ ಬದುಕಿನ ಬಗ್ಗೆ ನಿರಾಸಕ್ತಿ ಉಳ್ಳವರಾಗಿರುತ್ತಾರೆ. ಇದನ್ನು ಮನಗಂಡ ಆ ಊರಿನ ಯಜಮಾನನು ಎಲ್ಲೆಂದಲಾದರೂ ಬೆಳಕನ್ನು ತರಬೇಕೆಂದು ದೃಢ ನಿಶ್ಚಯ ಮಾಡುತ್ತಾನೆ.

ಸರಿ, ಊರವರನ್ನೆಲ್ಲ ಒಗ್ಗೂಡಿಸಿ ಬೆಳಕನ್ನು ತರಲು ಹೊರಡಿಸುತ್ತಾನೆ. ಊರು ಬಿಟ್ಟು ಜನ ಅಲ್ಲೆಲ್ಲೋ ಬೆಟ್ಟದ ಬಳಿ ಬಂದಾಗ ಬೆಟ್ಟದ ಮೇಲೆ ಚಂದ್ರ ಹೊಳೆಯುವುದು ಕಾಣಿಸುತ್ತದೆ. ಎಲ್ಲರಿಗೂ ಜೀವನೋತ್ಸಾಹ ಉಂಟಾಗಿ ಚಂದ್ರನಲ್ಲಿಗೆ ಪ್ರಯಾಣ ಬೆಳೆಸಲು ಶುರು ಮಾಡುತ್ತಾರೆ. ಅದೇಲ್ಲಿದಲೋ ಹತ್ತಿಯನ್ನು ಹೊತ್ತು ತಂದ ಜನ ಅದನ್ನು ಉಂಡುಂಡೆ ಮಾಡಿ ಮೋಡದಂತೆ ಆಕಾಶದಲ್ಲಿ ತೇಲಿಬಿಡುತ್ತಾರೆ. ಆಮೇಲೆ ಉದ್ದನೆಯ ಹಗ್ಗ ಹಾಕಿ ಹಗ್ಗವನ್ನು ಗಾಳದಂತೆ ಉಪಯೋಗಿಸುತ್ತ ಮೋಡದಿಂದ ಮೋಡಕ್ಕೆ ಜಿಗಿಯುತ್ತಾ, ಹತ್ತಿ ಉಂಡೆ ಮೇಲೆ ನಡೆಯುತ್ತಾ ಕೊನೆಗೂ ಚಂದ್ರನಿದ್ದ ಸ್ಥಳವನ್ನು ತಲುಪುತ್ತಾರೆ.

ಚಂದ್ರ ಹತ್ತಿರ ಹತ್ತಿರವಾಗುತ್ತಿದ್ದಂತೆಯೇ ವಿಚಿತ್ರವಾದ ಕಿವಿಗಡಚಿಕ್ಕುವ ಭಾರೀ ಶಬ್ದ ಬರುತ್ತಿರುತ್ತದೆ. ಭಯಭೀತರಾದ ಜನ ಆ ಶಬ್ದ ಕೇಳಲಾಗದೆ ಕಿವಿಗೆ ಮೋಡದ ಚೂರನ್ನು ತುರುಕಿಕೊಂಡು ಶಬ್ದವನ್ನು ಅವಾಯ್ದೆ ಮಾಡಿ ಕೊನೆಗೂ ಚಂದ್ರನ ಕಾಲ ಬುಡಕ್ಕೆ ಬಂದು ತಲುಪುತ್ತಾರೆ. ಅಯ್ಯಪ್ಪಾ ಸಾಕೋ ಸಾಕು ಎಂದು ದಣವಾಗಿ ಅವನೆದುರು ಕೂತುಕೊಳ್ಳುತ್ತಾರೆ!

ಇತ್ತ ಒಂಟಿ ಬದುಕು ಸಾಕು ಸಾಕಾಗಿದ್ದ ಚಂದ್ರನಿಗೆ ಯಾವುದೋ ಭೂಮಿಯ ಜನ ತನ್ನನ್ನು ಹುಡುಕಿಕೊಂಡು ಬಂದದ್ದು ಅತೀವ ಸಂತೋಷವನ್ನುಂಟುಮಾಡಿ, ಎಲ್ಲರನ್ನೂ ಉಪಚರಿಸುತ್ತಾನೆ. ಅವರ ಸಮಸ್ಯೆಯನ್ನು ಆಲಿಸಿ ತನ್ನ ಒಂದು ಬೆಳಕಿನ ಭಾಗವನ್ನು ತನ್ನಲ್ಲಿದ್ದ ಗಾಜಿನ ಬಾಕ್ಸಿನಲ್ಲಿ ಇಟ್ಟು ರೆಡಿ ಮಾಡುತ್ತಾನೆ. ಆಮೇಲೆ ಎಲ್ಲರನ್ನೂ ಉದ್ದೇಶಿಸಿ 'ನೋಡಿ, ಇಲ್ಲಿ ಬರುವಾಗ ನೋಡಿದಿರಿ, ಬೆಳಕಿನ ಜೊತೆ ಎಷ್ಟೊಂದು ಶಬ್ದ ಇತ್ತು ಅಂತ. ಶಬ್ದ ಮತ್ತು ಬೆಳಕು ಎರಡೂ ಒಟ್ಟೊಟ್ಟಿಗೆ ಇರಬೇಕು, ಶಬ್ದ ಇಲ್ಲದಿದ್ದರೆ ಬೆಳಕು ಆರಿ ಹೋಗುತ್ತದೆ. ಆದ್ದರಿಂದ ಈ ಗಾಜಿನ ಡಬ್ಬದಲ್ಲಿ ಇಟ್ಟು ಬೆಳಕಿನ ಜತೆ ಒಂದಿಬ್ಬರು ಶಬ್ದ ಮಾಡಿಕೊಂಡೇ ನೀವು ಊರು ತಲುಪಬೇಕು, ಶಬ್ದ ಅಂದರೆ ನೀವು ಬಿಟ್ಟು ಬಿಟ್ಟು ಜೋರಾಗಿ ಚಿಪ್ಪಾಳೆ ತಟ್ಟುತ್ತಿರಬೇಕು. ಇಲ್ಲದರೆ ಜೋರಾಗಿ ಕೂಗುವುದೋ ಅರುಚುವುದೋ ಮಾಡಬೇಕು. ಇಲ್ಲದಿದ್ದರೆ ದೀವ ಆರಿಹೋಗುತ್ತದೆ. ಜೊತೆಗೆ ನೀವು ಎಷ್ಟು ಬೇಗ ಊರು ತಲುಪುತ್ತೀರೋ ಅಷ್ಟು ಒಳ್ಳೆಯದು. ಯಾಕೆಂದರೆ ಹೊತ್ತು ಮೀರಿದಷ್ಟು ಗಾಜಿನ ಡಬ್ಬ ಸಣ್ಣ ಆಗುತ್ತಿರುತ್ತದೆ. ಜತೆಗೆ ಬೆಳಕೂ ಮಾಯವಾಗಿಬಿಡುತ್ತದೆ' ಎನ್ನುತ್ತಾನೆ.

'ಓಹ್ ಹೌದೇನು? ಹಾಗೆಯೇ ಆಗ್ಲಿ' ಎಂದು ಕತ್ತಲಾಡಿಸುತ್ತಾ ಊರ ಯಜಮಾನ, ಇಬ್ಬರು ಬಲಿಷ್ಠರಾದ ತಂದೆ-ಮಗನನ್ನು ಗಾಜಿನ ಡಬ್ಬದಲ್ಲಿ ಇಳಿಸುತ್ತಾನೆ. ಚಂದ್ರನಿಗೆ